



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶುಕ್ರವಾರ, ೧೫, ಡಿಸೆಂಬರ್, ೨೦೨೩ (ಮಾರ್ಗಶಿರ, ೨೪, ಶಕವರ್ಷ, ೧೯೪೫) BENGALURU, FRIDAY, 15, DECEMBER, 2023 (MARGASHIRA, 24, SHAKAVARSHA, 1945)	ನಂ. ೫೭೬ No. 576
-----------------------	--	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು.

ಪ್ರಪತ್ರ-1

(ನಿಯಮ 8 (1) ನೋಡಿ)

ನಂ. ಚು(2)ವಿವ/26/23-24,

ದಿನಾಂಕ: 15-12-2023

## ಅಧಿಸೂಚನೆ

1964ರ ಕರ್ನಾಟಕ ಪೌರಸಭೆಗಳ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸ್ಥಾಪಿತವಾದ ಶಿರಾ ನಗರಸಭೆಯ ವಾರ್ಡ್ ನಂ. 09 ಮತ್ತು ಮಧುಗಿರಿ ಪುರಸಭೆ ವಾರ್ಡ್ ನಂ. 13 ರಲ್ಲಿ ಈ ಅಧಿಸೂಚನೆಯ ಅನುಬಂಧದಲ್ಲಿ ನಮೂದಿಸಿದ ವಾರ್ಡ್‌ನಿಂದ ಚುನಾಯಿತ ಕೌನ್ಸಿಲರ್ ಸ್ಥಾನವನ್ನು ತುಂಬಲು ಉಪ ಚುನಾವಣೆಯನ್ನು ನಡೆಸಬೇಕಾಗಿರುವುದರಿಂದ,

ಈಗ ಕರ್ನಾಟಕ ಪೌರ ನಿಗಮಗಳ (ಚುನಾವಣೆ) ನಿಯಮಗಳು, 1979 ರ ನಿಯಮ 10 ಮತ್ತು ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು, 1977ರ 8ನೇ ನಿಯಮದ ಅನುಸಾರವಾಗಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ. ಭಾ.ಆ.ಸೇ., ಆದ ನಾನು ಸದರಿ ಚುನಾವಣೆಯ ಸಂಬಂಧದಲ್ಲಿ ಈ ಕೆಳಕಂಡ ಕಾರ್ಯಕ್ರಮ ವೇಳಾ ಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿದ್ದೇನೆ.

1)	ಚುನಾವಣಾಧಿಕಾರಿಗಳು ಪ್ರಪತ್ರ-1 ಎ ರಲ್ಲಿ ಚುನಾವಣಾ ನೋಟೀಸನ್ನು ಹೊರಡಿಸುವ ದಿನಾಂಕ ಮತ್ತು ದಿನ	08-12-2023 (ಶುಕ್ರವಾರ)
2)	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	15-12-2023 (ಶುಕ್ರವಾರ)
3)	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	16-12-2023 (ಶನಿವಾರ)
4)	ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	18-12-2023 (ಸೋಮವಾರ)

5)	ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	27-12-2023 (ಬುಧವಾರ)
6)	ಮರು ಮತದಾನ ಇದ್ದಲ್ಲಿ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00ಗಂಟೆಯಿಂದ ಸಾಯಂಕಾಲ 5.00ಗಂಟೆಯವರೆಗೆ)	29-12-2023 (ಶುಕ್ರವಾರ)
7)	ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ) (ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ)	30-12-2023 (ಶನಿವಾರ)
8)	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	30-12-2023 (ಶನಿವಾರ)

**ಪ್ರಪತ್ರ-1 ರ ಅನುಬಂಧ**

ಕ್ರ.ಸಂ.	ನಗರ ಸ್ಥಳೀಯ ಸಂಸ್ಥೆಯ ಹೆಸರು	ವಾರ್ಡ್ ಸಂಖ್ಯೆ	ಪ್ರವರ್ಗ / ಮೀಸಲಾತಿ
1.	ನಗರಸಭೆ, ಶಿರಾ	09	ಸಾಮಾನ್ಯ
2.	ಮಧುಗಿರಿ, ಪುರಸಭೆ	13	ಹಿಂದುಳಿದ ವರ್ಗ 'ಅ'

(ಶ್ರೀನಿವಾಸ್ ಕೆ)  
ಜಿಲ್ಲಾಧಿಕಾರಿ  
ತುಮಕೂರು ಜಿಲ್ಲೆ,